

ದಿನಾಂಕ: 31.07.2026 ರಂದು ಸಾಕ್ಷಿಯನ್ನು ಪುನಃ ಕರೆಸಿ ಪ್ರಮಾಣ ವಚನ  
ಬೋಧಿಸಲಾಯಿತು.

**ಪಾಟಿ ಸವಾಲು: 1 ನೇ ಪ್ರತಿವಾದಿ ಪರ ವಕೀಲರಿಂದ:**

ನಾನು ಕರ್ನಾಟಕ ಬ್ಯಾಂಕಿನಲ್ಲಿ 1997 ರಲ್ಲಿ ಸೇವೆಗೆ ಸೇರಿದ್ದೇನೆ. ದಿನಾಂಕ  
10.05.2016 ರಿಂದ 26.05.2021 ರವರೆಗೆ ಉಪ್ಪಿನಕೋಟೆ ಬ್ರಾಂಚಿನಲ್ಲಿ  
ವ್ಯವಸ್ಥಾಪಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಸದ್ರಿ ಸಾಲ ವಾಣಿಜ್ಯರಹಿತ ವಾಹನಕ್ಕೆ  
ಮಂಜೂರು ಮಾಡಿರುತ್ತೇವೆ. ಸಾಲ ಮಂಜೂರು ವಾಣಿಜ್ಯರಹಿತ ವಾಹನಕ್ಕೆ ಆಗಿರುತ್ತದೆ.  
ಈ ಕಾರಣಕ್ಕೆ ಈ ನ್ಯಾಯಾಲಯಕ್ಕೆ ದಾವೆ ನಡೆಸಲು ಅಧಿಕಾರ ಇಲ್ಲ ಎಂದರೆ ಸರಿಯಲ್ಲ.  
ಈ ನ್ಯಾಯಾಲಯದಲ್ಲಿ ನಾವು ಯಾವುದೇ ಪರಿಹಾರ ಪಡೆಯಲು ಅರ್ಹರಲ್ಲ ಎಂದರೆ  
ಸರಿಯಲ್ಲ.

2. ಸಾಲದ ಅವಧಿ ಏಳು ವರ್ಷ. ಸಾಲದ ಅವಧಿ 2023 ರಲ್ಲಿ ಮುಗಿದಿರುತ್ತದೆ.

ಸಾಲದ ಅವಧಿ ಮುಗಿದ ನಂತರ ಸಾಲದ ಹಣದ ಮರುಪಾವತಿಗೆ ಕ್ರಮ ತೆಗೆದುಕೊಳ್ಳಬೇಕು ಎಂದರೆ ಸರಿಯಲ್ಲ. ವಾಹನದ ಏಲಂ ಪ್ರಕ್ರಿಯೆಯಲ್ಲಿ 3-4 ಜನ ಸಾರ್ವಜನಿಕರು ಭಾಗವಹಿಸಿದ್ದರು. ಏಲಂ ಪ್ರಕ್ರಿಯೆಯ ಪೂರ್ವದಲ್ಲಿ ವಾಹನದ ಮೌಲ್ಯದ ವರದಿಯನ್ನು ಪಡೆದುಕೊಂಡಿದ್ದೇನೆ. ಅದನ್ನು Approved Valuer ಕಡೆಯಿಂದ ಪಡೆದಿದ್ದೇನೆ. ನಿಪಿ-16 ರಲ್ಲಿ Approved Valuer ರವರ ಸೀಲು ಇಲ್ಲ ಎಂದರೆ ಸರಿ. ಅದರಲ್ಲಿ ಅವರ ಲೈಸೆನ್ಸ್ ನಂಬ್ರ ಇಲ್ಲ ಎಂದರೆ ಸರಿ. ನಿಪಿ-16 ಕೊಟ್ಟಿರುವವರು Approved Valuer ಅಲ್ಲ ಅಂದರೆ ಸರಿಯಲ್ಲ. ಅವರು Approved Valuer ಎಂಬುವ ಬಗ್ಗೆ ನಮ್ಮ ಮುಖ್ಯ ಕಚೇರಿಯಲ್ಲಿ ದಾಖಲೆ ಇರುತ್ತದೆ. ಅದನ್ನು ಹಾಜರುಪಡಿಸಲು ತೊಂದರೆ ಇಲ್ಲ.

3. ನಿಪಿ-16 ನ್ನು ದಾವೆಗೆ ಪೂರಕವಾಗಿ ಸೃಷ್ಟಿಸಿ ಹಾಜರುಪಡಿಸಿದ್ದೇವೆ ಎಂದರೆ ಸರಿಯಲ್ಲ. ನಿಪಿ-16 ರಲ್ಲಿ ಕಾರಿನ ಭಾವಚಿತ್ರವನ್ನು Approved Valuer ರವರ ಮೊಬೈಲಿನಲ್ಲಿ ತೆಗೆದಿರುತ್ತಾರೆ. ಭಾವ ಚಿತ್ರ ತೆಗೆದ ಬಗ್ಗೆ ಅವರು ಪ್ರಮಾಣ ಪತ್ರ ಕೊಟ್ಟಿಲ್ಲ. ನಿಪಿ-16 ರಲ್ಲಿ ವಾಹನದ ಮೌಲ್ಯವನ್ನು ಯಾವ ಆಧಾರ ಮತ್ತು ಕಾರಣಗಳ ಮೇಲೆ ಕಂಡು ಹಿಡಿದ ಬಗ್ಗೆ ನಮೂದು ಇಲ್ಲ ಎಂದರೆ ಸರಿ. Approved Valuer ನಮ್ಮ ಜೊತೆ ಸೇರಿಕೊಂಡು ಕಡಿಮೆ ಮೌಲ್ಯದ ವರದಿಯನ್ನು ಕೊಟ್ಟಿದ್ದಾರೆ ಎಂದರೆ ಸರಿಯಲ್ಲ.

4. ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸಾರ್ವಜನಿಕರ ಮಾಹಿತಿ ಬ್ಯಾಂಕಿನಲ್ಲಿ ಇರುತ್ತದೆ. ಆ ಬಗ್ಗೆ ದಾಖಲೆಗಳನ್ನು ಹಾಜರುಪಡಿಸಬಹುದು. ನಿಪಿ-13 ರ ಜೊತೆ ಹಾಜರು ಪಡಿಸಿದ ಪ್ರಮಾಣ ಪತ್ರ ತಯಾರಿಸಿದವರ ಹೆಸರು ಮತ್ತು ಅದನ್ನು ತಯಾರಿಸಿದ ದಿನಾಂಕ

ನಮೂದು ಇಲ್ಲ ಎಂದರೆ ಸರಿ. ಸದ್ರಿ ಪ್ರಮಾಣ ಪತ್ರದಲ್ಲಿ ನಿಪಿ-13 ನ್ನು ಯಾವ ಕಂಪ್ಯೂಟರ್ ನಿಂದ ತೆಗೆಯಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದರೆ ಸರಿ. ಸದ್ರಿ ಪ್ರಮಾಣ ಪತ್ರ ಕಾನೂನಿನ ಪ್ರಕಾರ ಇಲ್ಲ ಎಂದರೆ ಸರಿಯಲ್ಲ.

5. ನಿಪಿ-2 ಮತ್ತು ನಿಪಿ-17 ರಲ್ಲಿರುವ ಸಹಿಗಳಲ್ಲಿ ವ್ಯತ್ಯಾಸ ಇದೆ ಎಂದರೆ ಸರಿ, ಸಾಕ್ಷಿ ಮುಂದುವರಿದು ಅದನ್ನು ಪ್ರತಿವಾದಿಯರೇ ಮಾಡಿರುತ್ತಾರೆ ಎನ್ನುತ್ತಾರೆ. ಪ್ರತಿವಾದಿಯರ ಸಹಿಯನ್ನು ದುರುಪಯೋಗ ಪಡಿಸಿಕೊಂಡು ದಾವೆಯನ್ನು ದಾಖಲಿಸಿದ್ದೇವೆ ಎಂದರೆ ಸರಿಯಲ್ಲ. ಬ್ಯಾಂಕಿನಿಂದ ಹಣವನ್ನು ಪಾವತಿಸಿದ ಸಂದರ್ಭದಲ್ಲಿ ರಶೀದಿಯನ್ನು ಪಡೆದು ಕೊಳ್ಳುತ್ತೇವೆ. ಹಣವನ್ನು ಕೊಟ್ಟರೆ ಮಾತ್ರ ರಶೀದಿ ಪಡೆಯುತ್ತೇವೆ. ನಿಪಿ-20 ರಲ್ಲಿ ಭ್ರಾಂಚಿನ ಹೆಸರು ನಮೂದು ಇಲ್ಲ ಎಂದರೆ ಸರಿ. ನಿಪಿ-2 ರಲ್ಲಿ ಸಹಿ ಮಾಡಿದವರ ಯಾವುದೇ ಸೀಲು ಇಲ್ಲ ಎಂದರೆ ಸರಿ. ನಾವು ಯಾವುದೇ ದಿನಪತ್ರಿಕೆಯಲ್ಲಿ ಪ್ರಕಟಣೆ ಮಾಡಿಸಿಲ್ಲ ಮತ್ತು ಈ ಕಾರಣಕ್ಕೆ ಅದರ ಬಗ್ಗೆ ದಾಖಲೆಗಳನ್ನು ಹಾಜರುಪಡಿಸಿಲ್ಲ ಎಂದರೆ ಸರಿಯಲ್ಲ.

6. ವಾಣಿಜ್ಯರಹಿತ ವಾಹನಗಳ ಸಾಲಕ್ಕೆ ಬಡ್ಡಿ ದರ ಕಡಿಮೆ ಇರುತ್ತದೆ ಎಂದರೆ ಸರಿ. ದಾವೆಯಲ್ಲಿ ವಾಣಿಜ್ಯ ವಾಹನಗಳ ಸಾಲದ ಬಡ್ಡಿಯನ್ನು ಹಾಕಿದ್ದೇವೆ ಎಂದರೆ ಸರಿಯಲ್ಲ. ಪ್ರತಿವಾದಿಯರು ಜಂಟಿ ಸಾಲವನ್ನು ಪಡೆದಿರುತ್ತಾರೆ. ಸಾಲಕ್ಕೆ ಜಾಮೀನುದಾರರು ಇರುವುದಿಲ್ಲ. ಜಂಟಿ ಸಾಲಕ್ಕೆ ಜಾಮೀನುದಾರರ ಅವಶ್ಯಕತೆ ಇರುವುದಿಲ್ಲ. ನಿಪಿ-2 ಮತ್ತು 3 ದಾಖಲೆಗಳ ಮೇಲ್ಭಾಗದಲ್ಲಿ ಯಾವ ಕಾರಣಕ್ಕೆ ಸಹಿಗಳನ್ನು ಪಡೆದಿದ್ದೇವೆ ಎಂದರೆ ಸಾಕ್ಷಿ ಅದು ನಮ್ಮ ಬ್ಯಾಂಕಿನ ಕ್ರಮ ಇರುತ್ತದೆ ಎನ್ನುತ್ತಾರೆ. ನಾವು ಹಾಜರುಪಡಿಸಿರುವ

ದಾಖಲೆಗಳಲ್ಲಿ ಒಂದನೇ ಪ್ರತಿವಾದಿಯ ಸಹಿಗಳಲ್ಲಿ ವ್ಯತ್ಯಾಸ ಇದೆ ಎಂದರೆ ಸಾಕ್ಷಿ ಅಷ್ಟೊಂದು ವ್ಯತ್ಯಾಸ ಇಲ್ಲ ಎನ್ನುತ್ತಾರೆ.

7. ಸದ್ರಿ ಸಹಿಗಳನ್ನು ನಾವೇ ಮಾಡಿದ್ದೇವೆ ಎಂದರೆ ಸರಿಯಲ್ಲ. ಪ್ರತಿವಾದಿಯರ ಸಹಿಗಳನ್ನು ದುರ್ಬಳಕೆ ಮಾಡಿಕೊಂಡು ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದರೆ ಸರಿಯಲ್ಲ. ಆರ್.ಬಿ.ಐ. ನಿಯಮಗಳನ್ನು ಉಲ್ಲಂಘಿಸಿ ಬಡ್ಡಿಯನ್ನು ಹಾಕಿದ್ದೇವೆ ಎಂದರೆ ಸರಿಯಲ್ಲ. ನಾವು ಬಿಡ್ಡುದಾರರೊಂದಿಗೆ ಸೇರಿಕೊಂಡು ವಾಹನವನ್ನು ಕಡಿಮೆ ಬೆಲೆಗೆ ಹರಾಜು ಮಾಡಿದ್ದೇವೆ ಎಂದರೆ ಸರಿಯಲ್ಲ. ದಾವೆಯಲ್ಲಿ ಕೇಳಿರುವಷ್ಟು ಮೊತ್ತವನ್ನು ಪ್ರತಿವಾದಿಯರು ಪಾವತಿಸಲು ಬದ್ಧರಲ್ಲ ಎಂದರೆ ಸರಿಯಲ್ಲ. ನನಗೆ ದಾವೆಯಲ್ಲಿ ಸಾಕ್ಷ್ಯ ನುಡಿಯಲು ಅಧಿಕಾರ ಇಲ್ಲ ಎಂದರೆ ಸರಿಯಲ್ಲ. ಸುಳ್ಳು ದಾವೆ ಮಾಡಿ ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ.

### ಮರು ವಿಚಾರಣೆ: ಇಲ್ಲ

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದಂತೆ ಬೆರಳಚ್ಚು ಮಾಡಿಸಲಾಯಿತು)

ಓ. ಹೇ. ಕೇ. ಸರಿ ಇದೆ

ಎರಡನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,  
ಉಡುಪಿ.